

2022-23

10ನೇ ತರಗತಿ

ಸಮಾಜ ವಿಜ್ಞಾನ

ನಿರೀಕ್ಷೆ

ಮಾದರಿ ಪ್ರಶ್ನೆ ಪತ್ರಿಕೆಗಳು

ರುದ್ರೇಶ ಕೆ.ಎಸ್.

ಸರ್ಕಾರಿ ಪ್ರೌಢಶಾಲೆ ಸಂಕೀರ್ಣ, ಮಗಡಿ ತಾ. ರಾಮನಗರ ಜಿಲ್ಲೆ.

ಮಾದರಿ ಪ್ರಶ್ನೆ ಹತ್ತಿಕೆ - 1

ಸಮಯ: 3:15 ಗಂಟೆ

ವಿಷಯ: ಸಮಾಜ ವಿಜ್ಞಾನ

ಅಂಕಗಳು: 80

I. ಈ ಕೆಳಗಿನ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಿದ್ದು, ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 1X8=8

1. ಮೈಸೂರು ರಾಜ್ಯವು ಅಸ್ತಿತ್ವಕ್ಕೆ ಬಂದ ದಿನ

- ಎ) 1956 ನವೆಂಬರ್ 1 ಬಿ) 1950 ನವೆಂಬರ್ 1 ಸಿ) 1973 ನವೆಂಬರ್ 1 ಡಿ) 1947 ನವೆಂಬರ್ 1

2. ಬ್ರಿಟನ್ ಹಿಡಿತದಲ್ಲಿದ್ದ ಅನೇಕ ರಾಷ್ಟ್ರಗಳು ಸ್ವತಂತ್ರಗೊಳ್ಳಲು ಕಾರಣ

- ಎ) ಕ್ವಿಟ್ ಇಂಡಿಯಾ ಚಳವಳಿ ಬಿ) ರಷ್ಯಾ ಕ್ರಾಂತಿ ಸಿ) 2ನೇ ಮಹಾಯುದ್ಧ ಡಿ) ಸಪ್ತವಾರ್ಷಿಕ ಯುದ್ಧ

3. ಮಹಿಳೆಯರ ದೂರುಗಳಿಗೆ ನ್ಯಾಯ ಒದಗಿಸಲು ರಚಿಸಿರುವ ಸಂಸ್ಥೆ

- ಎ) ಮಹಿಳಾ ಅಭಿವೃದ್ಧಿ ಇಲಾಖೆ ಬಿ) ಮಹಿಳಾ ಆಯೋಗ ಸಿ) ಸ್ತ್ರೀ ಶಕ್ತಿ ಡಿ) ಸ್ವಸಹಾಯ ಸಂಘ ರಚನೆ

4. ಶ್ರಮ ವಿಭಜನೆಯ ಪರಿಣಾಮ

- ಎ) ವರ್ಗ ವ್ಯವಸ್ಥೆಯ ಸೃಷ್ಟಿ ಬಿ) ಪರಿಸರ ನಾಶ ಸಿ) ಆರ್ಥಿಕ ನಷ್ಟ ಡಿ) ವಾಣಿಜ್ಯದ ಹಿನ್ನಡೆ

5. ಭಾರತದಲ್ಲಿನ ಶಕ್ತಿ ಸಂಪನ್ಮೂಲಗಳ ಕೊರತೆಯನ್ನು ನೀಗಿಸಲು ಪರಿಹಾರ

- ಎ) ಶಕ್ತಿ ಸಂಪನ್ಮೂಲಗಳ ಅಮಿತ ಬಳಕೆ ಬಿ) ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಬಳಕೆ ಹೆಚ್ಚಳ
 ಸಿ) ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಬಳಕೆಗೆ ಪ್ರೋತ್ಸಾಹ ಡಿ) ಜಲ ವಿದ್ಯುತ್ ಉತ್ಪಾದನೆ ಹೆಚ್ಚಳ

6. ಭಾರತದ ಪ್ರಾದೇಶಿಕ ಮತ್ತು ಸ್ವತಂತ್ರ ಜಿಪಿಎಸ್ ವ್ಯವಸ್ಥೆ

- ಎ) ಜಿ-ಮ್ಯಾಪ್ ಬಿ) ನಿಪುಣ್ ಸಿ) ಪಾತ್ ಫೈಂಡರ್ ಡಿ) ನಾವಿಕ್

7. 'ಭಾರತಕ್ಕೆ ಯೋಜಿತ ಅರ್ಥ ವ್ಯವಸ್ಥೆ' ಪುಸ್ತಕದ ಕರ್ತೃ

- ಎ) ಗಾಂಧೀಜಿ ಬಿ) ಸರ್ ಎಂ ವಿಶ್ವೇಶ್ವರಯ್ಯ ಸಿ) ಎಂ.ಎಸ್. ಸ್ವಾಮಿನಾಥನ್ ಡಿ) ನಾರ್ಮನ್ ಬೋರ್ಲಾಂಗ್

8. ಆರ್ಥಿಕತೆಯ ಯಂತ್ರದಲ್ಲಿ ಅಗ್ನಿಬಿರಟಿಯಂತೆ ಕಾರ್ಯ ನಿರ್ವಹಿಸುವವರು

- ಎ) ಗ್ರಾಹಕ ಬಿ) ಉದ್ಯಮಿ ಸಿ) ಉತ್ಪಾದಕ ಡಿ) ಮಹಿಳೆ

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. 1X8=8

9. ಪೊಟ್ಟಿ ಶ್ರೀರಾಮುಲು ಉಪವಾಸ ಸತ್ಯಾಗ್ರಹ ನಡೆಸಲು ಕಾರಣವೇನು?

10. ಮೊದಲನೇ ಮಹಾಯುದ್ಧದಲ್ಲಿ ರಾಷ್ಟ್ರಗಳು ಹಣ ವ್ಯಯಿಸಿದ್ದರಿಂದಾದ ಪರಿಣಾಮವೇನು?

11. ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ರಾಷ್ಟ್ರಗಳಾವುವು?

12. ಹೆಣ್ಣು ಭ್ರೂಣ ಹತ್ಯೆ ಎಂದರೇನು?

13. ಶಿಕ್ಷಣ ಹಕ್ಕು ಕಾಯಿದೆಯನ್ನು ಏಕೆ ಜಾರಿಗೆ ತರಲಾಗಿದೆ?

14. ಹಿಮಾಲಯ ಪರ್ವತಗಳಲ್ಲಿ ಕ್ಷಿಪ್ರ ಪ್ರವಾಹಗಳುಂಟಾಗಲು ಕಾರಣವೇನು?

15. ಭಾರತದಂತಹ ರಾಷ್ಟ್ರಗಳಿಗೆ ಕೊರತೆಯ ಆಯ-ವ್ಯಯ ಅನಿವಾರ್ಯ. ಏಕೆ?

16. ರವಿಯು ತನ್ನ ಮಗಳ ಮದುವೆಗಾಗಿ ಹಣ ಉಳಿತಾಯ ಮಾಡಬೇಕಾಗಿದೆ. ಅದಕ್ಕೆ ಯಾವ ಬ್ಯಾಂಕ್ ಖಾತೆ ಸೂಕ್ತವಾಗಿದೆ?

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 2X8=16

17. ಪ್ರಾರ್ಥನಾ ಸಮಾಜವು ಪ್ರೋತ್ಸಾಹಿಸಿದ ಕಾರ್ಯಕ್ರಮಗಳನ್ನು ಹೆಸರಿಸಿ.

18. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ ಪರಿಣಾಮಗಳನ್ನು ವಿಶ್ಲೇಷಿಸಿ.

19. ಭಾರತದಲ್ಲಿ ಅನಕ್ಷರತೆಗೆ ಕಾರಣಗಳೇನು?

ಅಥವಾ

ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಲಕ್ಷಣಗಳಾವುವು?

20. ಸಾಮಾಜಿಕ ಸ್ತರ ವಿನ್ಯಾಸವು ರೂಪುಗೊಂಡ ಬಗೆಯನ್ನು ವಿವರಿಸಿ.

ಅಥವಾ

ಚಿಪ್ಪೋ ಚಳವಳಿಯ ಕುರಿತು ಬರೆಯಿರಿ.

21. ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪಟ್ಟಿಮಾಡಿ.
22. ಭಾರತದಲ್ಲಿ ಜಲ ಸಂಪತ್ತಿನ ಹಂಚಿಕೆಯಲ್ಲಿ ವ್ಯತ್ಯಾಸವನ್ನು ಕಾಣಬಹುದು. ಚರ್ಚಿಸಿ
23. ಕೃಷಿಯ ಜೊತೆಗೆ ಕೈಗೊಳ್ಳಬಹುದಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಹೆಸರಿಸಿ.
24. ಜಾನ್ ಎಫ್ ಕೆನಡಿ ಅಮೆರಿಕಾದ ನಾಗರಿಕರಿಗೆ ನೀಡಿದ ಹಕ್ಕುಗಳಾವುವು?

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತರಿಸಿ.

3X9=27

25. ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪಿನ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?

ಅಥವಾ

“ಸಹಾಯಕ ಸೈನ್ಯ ಪದ್ಧತಿಯಿಂದ ಬ್ರಿಟಿಷರ ಸೈನಿಕ ನಿರ್ವಹಣೆ ಸುಲಭವಾಯಿತು.” ಈ ಹೇಳಿಕೆಯನ್ನು ಪರೀಕ್ಷಿಸಿ

26. ಚಿಕ್ಕದೇವರಾಜ ಒಡೆಯರ ಸಾಧನೆಗಳನ್ನು ವಿವರಿಸಿ.
27. “ತಿಲಕರು ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ತೀವ್ರತೆಯನ್ನು ತಂದುಕೊಟ್ಟರು.” ಈ ಹೇಳಿಕೆಯನ್ನು ಸಮರ್ಥಿಸಿ
28. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ರಚನೆಯನ್ನು ವಿವರಿಸಿ.
29. ಭಾರತದಲ್ಲಿ ಅರಣ್ಯ ಕ್ಷೇತ್ರವು ನಿರಂತರವಾಗಿ ಇಳಿಮುಖವಾಗುತ್ತಿದೆ. ಏಕೆ?

ಅಥವಾ

ಭಾರತದಲ್ಲಿ ಕೃಷಿಯ ಪ್ರಾಮುಖ್ಯತೆಯೇನು?

30. ನಿರುದ್ಯೋಗಕ್ಕೆ ಕಾರಣಗಳೇನು?
31. ಹಿಮಾಲಯದ ಪರ್ವತ ಶ್ರೇಣಿಗಳಿಂದಾಗುವ ಪ್ರಯೋಜನಗಳಾವುವು?
32. ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ವಿವರಿಸಿ.

ಅಥವಾ

ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳೇನು?

33. ಬ್ಯಾಂಕುಗಳ ಗುಣಲಕ್ಷಣಗಳೇನು?

ಅಥವಾ

ಉದ್ಯಮಿ ನಿರ್ವಹಿಸುವ ಕಾರ್ಯಗಳೇನು?

V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎಂಟು ವಾಕ್ಯಗಳಲ್ಲಿ ಉತ್ತರಿಸಿ.

4X4=16

34. ಮಾರ್ತಾಂಡ ವರ್ಮನು ಡಚ್ಚರನ್ನು ನಿಯಂತ್ರಿಸಿದ ಬಗೆಯನ್ನು ವಿವರಿಸಿ.
35. ಖಾಯಂ ಜಮೀನ್ದಾರಿ ಪದ್ಧತಿಯು ರೈತವಾರಿ ಪದ್ಧತಿಗಿಂತ ಭಿನ್ನವಾಗಿದೆ. ಹೇಗೆ?

ಅಥವಾ

“ಇಂಗ್ಲಿಷ್ ಶಿಕ್ಷಣ ಕ್ರಮವು ಭಾರತದಲ್ಲಿ ಅಭಿರುಚಿ ಮತ್ತು ಆಲೋಚನೆಗಳ ಹೊಸ ತಲೆಮಾರುಗಳನ್ನು ಸೃಷ್ಟಿಸಿತು.” ಹೇಗೆ?

36. ಭಾರತದಲ್ಲಿ ಆರ್ಥಿಕ ಅಸಮಾನತೆಯನ್ನು ನಿವಾರಿಸಲು ಕೈಗೊಳ್ಳಬಹುದಾದ ಕ್ರಮಗಳಾವುವು?
37. ಮಣ್ಣು ಸವೆತವಾಗದಂತೆ ಹೇಗೆ ಸಂರಕ್ಷಣೆ ಮಾಡಬಹುದು?

VI. 38. ಭಾರತದ ನಕ್ಷೆಯನ್ನು ರಚಿಸಿ, ಅದರಲ್ಲಿ ಈ ಕೆಳಗಿನವುಗಳನ್ನು ಗುರುತಿಸಿ.

1+4=5

- ಎ) ಗೌಹಾಟಿ ಬಿ) ಸೂರತ್ ಸಿ) ನರೋರಾ ಡಿ) ತಿರುವನಂತಪುರ

ಮಾದರಿ ಪ್ರಶ್ನೆ ಪತ್ರಿಕೆ - 2

ಸಮಯ: 3:15 ಗಂಟೆ

ವಿಷಯ: ಸಮಾಜ ವಿಜ್ಞಾನ

ಅಂಕಗಳು: 80

I. ಈ ಕೆಳಗಿನ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಿದ್ದು, ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 1X8=8

1. ಭಾರತಕ್ಕೆ ಸೇರದೇ ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದ ಜಮ್ಮು ಕಾಶ್ಮೀರದ ರಾಜ

ಎ) ರವಿಸಿಂಗ್	ಬಿ) ರಣಜಿತ್ ಸಿಂಗ್	ಸಿ) ಹರಿಸಿಂಗ್	ಡಿ) ಹರಸಿಂಗ್
-------------	------------------	--------------	-------------
2. ಯುರೋಪಿನ ದೇಶಗಳಲ್ಲಿ ತೀವ್ರವಾದ ಪೈಪೋಟಿ ಸೃಷ್ಟಿಯಾಗಲು ಕಾರಣ

ಎ) ಕೈಗಾರಿಕಾ ಕ್ರಾಂತಿ	ಬಿ) ಪುನರುಜ್ಜೀವನ	ಸಿ) ವಸಾಹತುಶಾಹಿತ್ಯ	ಡಿ) ಸಾಮ್ರಾಜ್ಯಶಾಹಿತ್ಯ
---------------------	-----------------	-------------------	----------------------
3. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಕರ್ನಾಟಕದಲ್ಲಿ ರಚಿಸಲಾದ ಸಮಿತಿ

ಎ) ಡಾ. ಡಿ ಎಂ ನಂಜುಂಡಪ್ಪ ಸಮಿತಿ	ಬಿ) ಸಾಮಾಜಿಕ ಮತ್ತು ಆರ್ಥಿಕ ಸಮಿತಿ
ಸಿ) ಹೈದರಾಬಾದ್ ಅಭಿವೃದ್ಧಿ ಸಮಿತಿ	ಡಿ) ಗುಡ್ಡಗಾಡು ಅಭಿವೃದ್ಧಿ ಸಮಿತಿ
4. ಅಸಂಘಟಿತ ದುಡಿಮೆಗೆ ಉದಾಹರಣೆ

ಎ) ಶಾಲೆಗಳು	ಬಿ) ಸೈನ್ಯ	ಸಿ) ಕೃಷಿ ಕಾರ್ಮಿಕ	ಡಿ) ಕಾರ್ಖಾನೆ ಕಾರ್ಮಿಕ
------------	-----------	------------------	----------------------
5. ಸಂಪ್ರದಾಯಿಕ ಶಕ್ತಿ ಮೂಲಗಳ ಬಳಕೆಯಿಂದಾಗುವ ಪರಿಣಾಮ

ಎ) ಹಸಿರು ಮನೆ ಪರಿಣಾಮ	ಬಿ) ಪರಿಸರ ಸಮತೋಲನ ಸೃಷ್ಟಿ	ಸಿ) ಜನಸಂಖ್ಯಾ ಹೆಚ್ಚಳ	ಡಿ) ಭೂ ಶಾಖದ ಇಳಿಮುಖ
---------------------	-------------------------	---------------------	--------------------
6. ರಸ್ತೆ ಅಭಿವೃದ್ಧಿ ಯೋಜನೆಗಳಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಯೋಜನೆ

ಎ) ಗ್ರಾಮ ಸಡಕ್ ಯೋಜನೆ	ಬಿ) ಸುವರ್ಣ ಚತುಷ್ಕೋನ ಯೋಜನೆ	ಸಿ) ಕಾರಿಡಾರ್ ಯೋಜನೆ	ಡಿ) ನರೇಗಾ ಯೋಜನೆ
---------------------	---------------------------	--------------------	-----------------
7. ಭಾರತದ ಯೋಜನಾ ಆಯೋಗದ ಸ್ಥಾನದಲ್ಲಿ ಸ್ಥಾಪನೆಯಾದ ಸಂಸ್ಥೆ

ಎ) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ	ಬಿ) ಅಭಿವೃದ್ಧಿ ಆಯೋಗ	ಸಿ) ನೀತಿ ಆಯೋಗ	ಡಿ) ಕಾನೂನು ಆಯೋಗ
------------------------------	--------------------	---------------	-----------------
8. ವ್ಯಾಪಾರದಲ್ಲಿ ಹೊಸ ಕಲ್ಪನೆಯನ್ನು ರೂಢಿಗೆ ತರುವವನು

ಎ) ಉತ್ಪಾದಕ	ಬಿ) ಗ್ರಾಹಕ	ಸಿ) ಶಿಲ್ಪಿ	ಡಿ) ಉದ್ಯಮಿ
------------	------------	------------	------------

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. 1X8=8

9. ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು ಚಳುವಳಿ ನಡೆಸಲು ಕಾರಣವೇನು?
10. ಮಹಾಯುದ್ಧದಲ್ಲಿ ಅಮೆರಿಕ ಅಣ್ಣಸ್ತ ಪ್ರಯೋಗಿಸಿದ್ದರಿಂದಾದ ಪರಿಣಾಮವೇನು?
11. ಭಾರತದ ಯಾವ ರಾಜ್ಯವನ್ನು ಚೈನಾ ತನ್ನದೆಂದು ಪ್ರತಿಪಾದಿಸುತ್ತಿದೆ?
12. ಬಾಲ ಕಾರ್ಮಿಕ ಎಂದರೆ ಯಾರು?
13. ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾಗಿದೆ. ಏಕೆ?
14. ಚಂಡಮಾರುತಗಳು ಬಂಗಾಳ ಕೊಲ್ಲಿಯಲ್ಲಿಯೇ ಉಂಟಾಗಲು ಕಾರಣವೇನು?
15. ಭಾರತವು ಪ್ರಗತಿಪರ ತೆರಿಗೆ ನೀತಿಯನ್ನು ಏಕೆ ಅನುಸರಿಸುತ್ತಿದೆ?
16. ಬ್ಯಾಂಕುಗಳು "ಸಂಬಂಧ ಕಲ್ಪಿಸುವ ಕೊಂಡಿಗಳಾಗಿವೆ." ಹೇಗೆ?

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 2X8=16

17. 19ನೇ ಶತಮಾನದಲ್ಲಿ ಭಾರತೀಯರಿಗೆ ಪರಿಚಯವಾದ ಪಾಶ್ಚಾತ್ಯ ಪರಿಕಲ್ಪನೆಗಳನ್ನು ಹೆಸರಿಸಿ.
18. 1858 ರ ಬ್ರಿಟನ್ ರಾಣಿಯ ಘೋಷಣೆಯನ್ನು 'ಭಾರತೀಯ ಮಹಾ ಸನ್ನದು' ಎನ್ನುವರು. ಈ ಹೇಳಿಕೆಯನ್ನು ಸಮರ್ಥಿಸಿ
19. ಲಾಭಕೋರತನವನ್ನು ನಿಯಂತ್ರಿಸುವ ವಿಧಾನಗಳಾವುವು?

ಅಥವಾ

ಭಯೋತ್ಪಾದಕತೆಗೆ ಕಾರಣಗಳೇನು?

20. ಸಾಮಾಜಿಕ ಸ್ವರ ವಿನ್ಯಾಸದ ಲಕ್ಷಣಗಳಾವುವು?

ಅಥವಾ

ಜನಮಂದೆಯ ಸ್ವರೂಪವನ್ನು ವಿವರಿಸಿ.

21. ಬೇಸಿಗೆ ಕಾಲದಲ್ಲಿ ಬೀಳುವ ಮಳೆಗೆ ವಿವಿಧ ರಾಜ್ಯಗಳಲ್ಲಿ ಏನೆಂದು ಕರೆಯುತ್ತಾರೆ?
22. ಭಾರತದಲ್ಲಿ ವಿವಿಧ ಬಗೆಯ ನೀರಾವರಿ ಪದ್ಧತಿಗಳು ರೂಢಿಯಲ್ಲಿವೆ ಎಂದು ಹೇಗೆ ಹೇಳುವಿರಿ?
23. ಗ್ರಾಮೀಣ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿಮಾಡಿ.
24. ಗ್ರಾಹಕ ಸಂರಕ್ಷಣಾ ಕಾಯ್ದೆಯು ಗ್ರಾಹಕ ಹಿತಾಸಕ್ತಿ ಕಾಪಾಡಲು ನೀಡಿರುವ ಹಕ್ಕುಗಳಾವುವು?

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತರಿಸಿ.

3X9=27

25. ಭಾರತದೊಂದಿಗೆ ಮರುವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ಪೋರ್ಚುಗೀಸರು ಮೊದಲಿಗರು. ಚರ್ಚಿಸಿ

ಅಥವಾ

ಪಂಜಾಬ್ ಬ್ರಿಟಿಷರ ಆಶ್ರಿತ ರಾಜ್ಯವಾದ ಬಗೆ ಹೇಗೆ?

26. ಸಂಗೊಳ್ಳಿ ರಾಯಣ್ಣನು ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿವರಿಸಿ.
27. "ನೆಹರೂರವರು ಕೈಗಾರಿಕೀಕರಣ ಹಾಗೂ ನವಭಾರತದ ಶಿಲ್ಪಿ." ಸ್ಪಷ್ಟಪಡಿಸಿ
28. ಭದ್ರತಾ ಸಮಿತಿಯ ರಚನೆಯನ್ನು ವಿವರಿಸಿ.
29. ಅರಣ್ಯ ಸಂರಕ್ಷಣಾ ವಿಧಾನಗಳಾವುವು?

ಅಥವಾ

ಭಾರತದ ಭೂ ಬಳಕೆಯ ಮೇಲೆ ಪ್ರಭಾವ ಬೀರುವ ಅಂಶಗಳಾವುವು?

30. ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ನಡುವಿನ ವ್ಯತ್ಯಾಸಗಳೇನು?
31. ಭಾರತದ ಭೂ ಸ್ವರೂಪಗಳಲ್ಲಿ ಶಿವಾಲಿಕ್ ಶ್ರೇಣಿಯನ್ನು ಕುರಿತು ಬರೆಯಿರಿ.
32. ಗ್ರಾಮೀಣಾಭಿವೃದ್ಧಿಯ ಮಹತ್ವವನ್ನು ವಿವರಿಸಿ.

ಅಥವಾ

ಮುಂದುವರೆಯುತ್ತಿರುವ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳಾವುವು?

33. ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಗಳ ನಡುವಿನ ಭಿನ್ನತೆಗಳಾವುವು?

ಅಥವಾ

ಸ್ವ ಉದ್ಯೋಗ ಉದ್ಧಿಮೆಯಲ್ಲಿ ಸ್ಥಾಪಿಸಬಹುದಾದ ವ್ಯವಹಾರ ಸಂಸ್ಥೆಗಳಾವುವು?

V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎಂಟು ವಾಕ್ಯಗಳಲ್ಲಿ ಉತ್ತರಿಸಿ.

4X4=16

34. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ವಿವರಿಸಿ.
35. ಮಹಲ್ದಾರಿ ಹಾಗೂ ರೈತವಾರಿ ಪದ್ಧತಿಗಳ ನಡುವಿನ ವ್ಯತ್ಯಾಸಗಳೇನು?

ಅಥವಾ

"1935ರ ಭಾರತ ಸರ್ಕಾರದ ಕಾಯ್ದೆಯು ಭಾರತ ಸಂವಿಧಾನದ ಬುನಾಧಿ." ಈ ಹೇಳಿಕೆಯನ್ನು ಪರೀಕ್ಷಿಸಿ

36. ಭಾರತದಲ್ಲಿ ಬಡತನ ನಿರ್ಮೂಲನೆಗಾಗಿ ಕೈಗೊಂಡಿರುವ ಕ್ರಮಗಳಾವುವು?
37. ಮೆಕ್ಕಲು ಮಣ್ಣು ಜಂಬಿಟ್ಟಿಗೆ ಮಣ್ಣಿಗಿಂತ ಹೇಗೆ ಭಿನ್ನವಾಗಿದೆ?

VI. 38. ಭಾರತದ ನಕ್ಷೆಯನ್ನು ರಚಿಸಿ, ಅದರಲ್ಲಿ ಈ ಕೆಳಗಿನವುಗಳನ್ನು ಗುರುತಿಸಿ.

1+4=5

- ಎ) ಕೈಗಾ ಬಿ) ಮುಂಬೈ ಸಿ) ಭೂಪಾಲ್ ಡಿ) ಬೆಳಗಾವಿ

ಮೂದಲಿ ಕ್ರಶ್ನೆ ಹಕ್ರಿಕೆ - 3

ಸಮಯ: 3:15 ಗಂಟೆ

ವಿಷಯ: ಸಮಾಜ ವಿಜ್ಞಾನ

ಅಂಕಗಳು: 80

I. ಈ ಕೆಳಗಿನ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಿದ್ದು, ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 1X8=8

1. ಭಾರತದ ಮೊದಲ ಗೃಹಮಂತ್ರಿ
 ಎ) ನೆಹರು ಬಿ) ಡಾ. ರಾಜೇಂದ್ರ ಪ್ರಸಾದ್ ಸಿ) ಡಾ. ಬಿ ಆರ್ ಅಂಬೇಡ್ಕರ್ ಡಿ) ಸರ್ದಾರ್ ವಲ್ಲಭ ಭಾಯ್ ಪಟೇಲ್
2. ರಾಷ್ಟ್ರ ಸಂಘ ಸ್ಥಾಪನೆಯಾಗಲು ಕಾರಣ
 ಎ) ಜರ್ಮನಿಯನ್ನು ಹತ್ತಿಕ್ಕಲು ಬಿ) ಆರ್ಥಿಕ ನೆರವಿಗಾಗಿ ಸಿ) ಭವಿಷ್ಯದ ಯುದ್ಧಗಳನ್ನು ತಡೆಯಲು ಡಿ) ಆರ್ಥಿಕಾಭಿವೃದ್ಧಿಗಾಗಿ
3. ಭಾರತದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗೊಂಡ ವರ್ಷ
 ಎ) 2006 ಬಿ) 2009 ಸಿ) 2010 ಡಿ) 2020
4. ಸಮಾನ ವೇತನ ಕಾಯ್ದೆಯ ಮಹತ್ವ
 ಎ) ಸಂಘಟಿತ ವಲಯದ ವೇತನ ತಾರತಮ್ಯ ನಿವಾರಣೆಗೆ ಬಿ) ಉದ್ಯೋಗ ಸೃಷ್ಟಿ
 ಸಿ) ಕಾರ್ಮಿಕ ಹಿತರಕ್ಷಣೆ ಡಿ) ಕಾರ್ಮಿಕರಿಗೆ ಸೌಲಭ್ಯ ಪೂರೈಕೆ
5. ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಬೆರಿಲಿಯಂನ ಮಹತ್ವ
 ಎ) ಶಾಖ ತಗ್ಗಿಸಲು ಬಳಕೆ ಬಿ) ಮಾಡರೇಟರ್ ಆಗಿ ಬಳಕೆ ಸಿ) ಉತ್ತಮ ವಿದ್ಯುತ್ ವಾಹಕ ಡಿ) ವಿದ್ಯುತ್ ಮಂದ ವಾಹಕ
6. ಭಾರತದ ಹೆಬ್ಬಾಗಿಲು
 ಎ) ಚೆನ್ನೈ ಬಿ) ಮಂಗಳೂರು ಸಿ) ಮುಂಬೈ ಡಿ) ದೆಹಲಿ
7. ಪರಿಸರ ಸ್ನೇಹಿ ತಂತ್ರಗಳನ್ನು ಬಳಸಿ ಕೃಷಿ ಉತ್ಪಾದನೆಯನ್ನು ದ್ವಿಗುಣಗೊಳಿಸುವುದು.
 ಎ) ಸುಗ್ಗಿ ಪೂರ್ವ ತಂತ್ರಜ್ಞಾನ ಬಿ) ಸುಗ್ಗಿ ನಂತರದ ತಂತ್ರಜ್ಞಾನ ಸಿ) ಹಸಿರು ಕ್ರಾಂತಿ ಡಿ) ಸದಾ ಹಸಿರು ಕ್ರಾಂತಿ
8. ಗ್ರಾಮಾಂತರ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ರಚನೆಯಾಗಿರುವ ಸಂಸ್ಥೆ
 ಎ) ಕೈಗಾರಿಕಾ ಸಂಸ್ಥೆ ಬಿ) ನಬಾರ್ಡ್ ಸಿ) ಸಲಹಾ ಸಂಸ್ಥೆ ಡಿ) ಜಿಲ್ಲಾ ಕೈಗಾರಿಕಾ ಕೇಂದ್ರ

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. 1X8=8

9. ವಲ್ಲಭ ಭಾಯಿ ಪಟೇಲರನ್ನು "ಉಕ್ಕಿನ ಮನುಷ್ಯ" ಎಂದು ಏಕೆ ಕರೆಯುತ್ತಾರೆ?
10. ಮೊದಲ ಮಹಾಯುದ್ಧದ ಪರಿಣಾಮವಾಗಿ ಯುರೋಪಿನ ಭೂಪಟವೇ ಬದಲಾಯಿತು. ಸ್ಪಷ್ಟಪಡಿಸಿ
11. 20 ವರ್ಷಗಳ ಶಾಂತಿ, ಮೈತ್ರಿ, ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳಾವುವು?
12. ಬಾಲ್ಯ ವಿವಾಹ ಎಂದರೇನು?
13. ಕರ್ನಾಟಕದಲ್ಲಿ "ಕೂಲಿಯಿಂದ ಶಾಲೆಗೆ" ಕಾರ್ಯಕ್ರಮವನ್ನು ಏಕೆ ರೂಪಿಸಲಾಗಿದೆ?
14. ಜಲಾನಯನ ಪ್ರದೇಶಗಳಲ್ಲಿ ಅರಣ್ಯಗಳನ್ನು ಏಕೆ ಬೆಳೆಸಬೇಕು?
15. ಸಾರ್ವಜನಿಕ ವೆಚ್ಚ ಹೆಚ್ಚಳವಾಗಲು ಕಾರಣವೇನು?
16. ರಿಜರ್ವ್ ಬ್ಯಾಂಕನ್ನು ಬ್ಯಾಂಕುಗಳ ತಾಯಿ ಎಂದು ಕರೆಯುತ್ತಾರೆ. ಸ್ಪಷ್ಟೀಕರಿಸಿ

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 2X8=16

17. ಭಾರತದ ಪ್ರಮುಖ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರನ್ನು ಹೆಸರಿಸಿ.
18. 1857 ರ ದಂಗೆಗೆ ಆಡಳಿತಾತ್ಮಕ ಅಂಶಗಳು ಕಾರಣವಾದವು. ಚರ್ಚಿಸಿ
19. ಜನಸಂಖ್ಯಾ ಸ್ಪೋಟದಿಂದಂಟಾದ ಪರಿಣಾಮಗಳನ್ನು ವಿವರಿಸಿ.

ಅಥವಾ

ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿ ನೀಡಿದ ಘಟನೆಗಳಾವುವು?

20. ಅಸ್ಪಷ್ಟತೆಯನ್ನು ಸಾಮಾಜಿಕ ಪಿಡುಗು ಎಂದು ಏಕೆ ಕರೆಯುತ್ತಾರೆ?

ಅಥವಾ

ಪರಿಸರ ಮಾಲಿನ್ಯಕ್ಕೆ ಕಾರಣಗಳೇನು?

21. ಭಾರತದಲ್ಲಿ ಕಡಿಮೆ ಮಳೆ ಪಡೆಯುವ ಪ್ರದೇಶಗಳಾವುವು?
22. ಭಾರತದ ಆರ್ಥಿಕಾಭಿವೃದ್ಧಿಯಲ್ಲಿ ಜಲ ಸಂಪನ್ಮೂಲವು ಪ್ರಮುಖ ಪಾತ್ರವಹಿಸುತ್ತದೆ. ಹೇಗೆ?
23. ಭಾರತದಲ್ಲಿನ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೆಸರಿಸಿ.
24. ಗ್ರಾಹಕರು ಅನುಭವಿಸುತ್ತಿರುವ ಸಂಕಷ್ಟಗಳಾವುವು?

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತರಿಸಿ.

3X9=27

25. ಫೈಂಚರು ಮತ್ತು ಬ್ರಿಟಿಷರು ಅಧಿಕಾರ ಸ್ಥಾಪನೆಗಾಗಿ ಮೊದಲ ಕರ್ನಾಟಕ್ ಯುದ್ಧದಲ್ಲಿ ಹೋರಾಡಿದ ಬಗೆ ಹೇಗೆ?

ಅಥವಾ

ಬ್ರಿಟಿಷರ ಅಧಿಕಾರ ವಿಸ್ತರಣೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯು ಹೇಗೆ ಸಹಾಯ ಮಾಡಿತು?

26. ದೋಂಡಿಯಾ ವಾಘಾನು ಬ್ರಿಟಿಷರ ವಿರುದ್ಧ ಮಾಡಿದ ಹೋರಾಟವನ್ನು ವಿವರಿಸಿ.
27. ಆಂಗ್ಲ ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ಗಾಯಿಡಿನ್ ಲೂ ಪಾತ್ರವು ಮಹತ್ವಪೂರ್ಣವಾದುದು. ಹೇಗೆ?
28. ಯುನೆಸ್ಕೋದ ಕಾರ್ಯಗಳಾವುವು?
29. ಭಾರತದಲ್ಲಿ ಕಂಡುಬರುವ ಅರಣ್ಯಗಳ ಪ್ರಕಾರಗಳಾವುವು?

ಅಥವಾ

ಭಾರತದಲ್ಲಿ ತೋಟಗಾರಿಕೆಗೆ ಅಗತ್ಯವಾದ ಪೂರಕ ವಾತಾವರಣವಿದೆ. ವಿವರಿಸಿ

30. ಸಂಘಟಿತ ಕೆಲಸಗಾರರ ಲಕ್ಷಣಗಳಾವುವು?
31. ಪೂರ್ವ ಘಟ್ಟಗಳು ಹಾಗೂ ಪಶ್ಚಿಮ ಘಟ್ಟಗಳ ನಡುವಿನ ಭಿನ್ನತೆಗಳೇನು?
32. ಭಾರತದಲ್ಲಿನ ಗ್ರಾಮೀಣ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿ.

ಅಥವಾ

ನೀತಿ ಆಯೋಗದ ಧೈಯ ಹಾಗೂ ಕಾರ್ಯಚಟುವಟಿಕೆಗಳಾವುವು?

33. ಬ್ಯಾಂಕುಗಳು ಸಲ್ಲಿಸುವ ಸೇವೆಗಳಾವುವು?

ಅಥವಾ

ಉದ್ಯಮಿಗಳ ಪ್ರವರ್ತಕ ಸಂಸ್ಥೆಗಳನ್ನು ತಿಳಿಸಿ.

V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎಂಟು ವಾಕ್ಯಗಳಲ್ಲಿ ಉತ್ತರಿಸಿ.

4X4=16

34. ಬಕ್ಸಾರ್ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.
35. "ಖಾಯಂ ಜಮೀನ್ದಾರಿ ಪದ್ಧತಿಯು ರೈತರನ್ನು ಸಾದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸಾಯುವಂತೆ ಮಾಡಿತು". ಹೇಗೆ?

ಅಥವಾ

"ಬ್ರಿಟಿಷರ ಕಾಲದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳಾದವು." ಈ ಹೇಳಿಕೆಯನ್ನು ಪರೀಕ್ಷಿಸಿ

36. ಸಾಕ್ಷರತೆಯನ್ನು ವೃದ್ಧಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಾವುವು?
37. ಕಪ್ಪು ಮಣ್ಣು ಮತ್ತು ಕೆಂಪು ಮಣ್ಣುಗಳ ನಡುವಿನ ವ್ಯತ್ಯಾಸಗಳೇನು?

VI. 38. ಭಾರತದ ನಕ್ಷೆಯನ್ನು ರಚಿಸಿ, ಅದರಲ್ಲಿ ಈ ಕೆಳಗಿನವುಗಳನ್ನು ಗುರುತಿಸಿ.

1+4=5

- ಎ) ಅಹಮದಾಬಾದ್ ಬಿ) ಕೊಲ್ಕತ್ತಾ ಸಿ) ಅಮೃತಸರ ಡಿ) ಬಾಂಬೆ ಹೈ

ಮಾದರಿ ಪ್ರಶ್ನೆ ಪತ್ರಿಕೆ - 4

ಸಮಯ: 3:15 ಗಂಟೆ

ವಿಷಯ: ಸಮಾಜ ವಿಜ್ಞಾನ

ಅಂಕಗಳು: 80

I. ಈ ಕೆಳಗಿನ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಿದ್ದು, ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 1X8=8

1. ವಿಶಾಲಾಂಧ್ರ ರಾಜ್ಯ ರಚಿಸಲು ಉಪವಾಸ ಸತ್ಯಾಗ್ರಹ ನಡೆಸಿದವರು
 ಎ) ಪೊಟ್ಟಿ ಶ್ರೀರಾಮುಲು ಬಿ) ಶ್ರೀರಾಮುಲು ಸಿ) ಆಂಧ್ರ ಜನತೆ ಡಿ) ಸತ್ಯಾಗ್ರಹಿಗಳು
2. ರಷ್ಯಾ ದೇಶವು ಮೊದಲ ಮಹಾಯುದ್ಧದಿಂದ ಹಿಂದೆ ಸರಿಯಲು ಕಾರಣ
 ಎ) ಸೋಲಿನ ಭೀತಿ ಬಿ) ಸಮಾಜವಾದಿ ಕ್ರಾಂತಿ ಸಿ) ಶಾಂತಿ ಒಪ್ಪಂದಕ್ಕಾಗಿ ಡಿ) ಶಾಂತಿ ಸ್ಥಾಪಿಸಲು
3. ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಸಂಸ್ಥೆ
 ಎ) ಲೋಕಪಾಲ ಬಿ) ಭ್ರಷ್ಟ ನಿಗ್ರಹಪಡೆ ಸಿ) ಲೋಕಾಯುಕ್ತ ಡಿ) ಲೋಕಾಭಿರಾಮ
4. ಭಾರತದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಿಂದಾದ ಪರಿಣಾಮ
 ಎ) ಕೂಲಿ ರಹಿತ ದುಡಿಮೆ ಬಿ) ಅಸಂಘಟಿತ ಕೈಗಾರಿಕೆಗೆ ಸೌಲಭ್ಯಗಳ ಹೆಚ್ಚಳ
 ಸಿ) ಉದ್ಯೋಗ ಸೃಷ್ಟಿ ಡಿ) ದುಡಿಮೆಯಲ್ಲಿ ಭೇದ ಭಾವ ಸೃಷ್ಟಿ
5. ಕಚ್ಚಾ ತೈಲವನ್ನು ಶುದ್ಧೀಕರಿಸುವುದರಿಂದ ಸಿಗುವ ವಸ್ತು
 ಎ) ಲಿಥಿಯಂ ಬಿ) ಲೆಪಿಡೋಲೇಟ್ ಸಿ) ಗ್ಯಾಸೋಲಿನ್ ಡಿ) ಫೋರಿಯಂ
6. ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು ಬಳಸಿದ ಮೊದಲ ದೇಶ
 ಎ) ಅಮೆರಿಕ ಸಂಯುಕ್ತ ಸಂಸ್ಥಾನ ಬಿ) ಇಂಗ್ಲೆಂಡ್ ಸಿ) ಭಾರತ ಡಿ) ಕೆನಡಾ
7. ನೀತಿ ಆಯೋಗವು ಸ್ಥಾಪನೆಯಾದ ವರ್ಷ
 ಎ) 2010 ಬಿ) 2015 ಸಿ) 2020 ಡಿ) 2017
8. ಉದ್ಯಮಿ ಪದದ ನಿಷ್ಪತ್ತಿಗೆ ಕಾರಣವಾದ ಫ್ರೆಂಚ್ ಪದ
 ಎ) ಎಂಟ್ರಪ್ರೆನ್ಯೂರ್ ಬಿ) ಎಂಟ್ರ ಪ್ರೆಂಡೆ ಸಿ) ಎಂಟ್ರ ಫ್ರೆಂಡ್ ಡಿ) ಎಂಟ್ರಾಕ್ಟಿವಿಟಿ

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. 1X8=8

9. ಜುನಾಗಢದ ನವಾಬನ ವಿರುದ್ಧ ಜನರು ಹೋರಾಟ ನಡೆಸಲು ಕಾರಣವೇನು?
10. 2ನೇ ಮಹಾಯುದ್ಧವು ಶೀತಲ ಸಮರಕ್ಕೆ ನಾಂದಿಯಾಯಿತು. ಹೇಗೆ?
11. ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ಮಧ್ಯೆ ಒಪ್ಪಂದಕ್ಕೆ ಸಹಕರಿಸಿದ ದೇಶ ಯಾವುದು?
12. ಹೇಣ್ಣು ಶಿಶು ಹತ್ಯೆಯನ್ನು ಅರ್ಥೈಸಿ.
13. ಬಾಲ ಕಾರ್ಮಿಕತೆ ನಿವಾರಣೆಯಲ್ಲಿ ರಾಜ್ಯ ನಿರ್ದೇಶಕ ಸೂತ್ರಗಳ ಪಾತ್ರವೇನು?
14. ಭಾರತದ ಪಶ್ಚಿಮ ತೀರದಲ್ಲಿ ಕಡಲ ಕೊರೆತ ಹೆಚ್ಚು ಏಕೆ?
15. ಸರ್ಕಾರಗಳು ಉಳಿತಾಯ ಮಾಡಲು ಪ್ರಯತ್ನಿಸುವುದಿಲ್ಲ. ಏಕೆ?
16. ವಿದ್ಯಾರ್ಥಿಗಳಾದ ನಿಮಗೆ ಯಾವ ಬ್ಯಾಂಕ್ ಖಾತೆ ಸೂಕ್ತವಾದುದು?

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 2X8=16

17. ಸತ್ಯ ಶೋಧಕ ಸಮಾಜವು ವಿರೋಧಿಸಿದ ಆಚರಣೆಗಳನ್ನು ಪಟ್ಟಿಮಾಡಿ.
18. 1857 ರ ದಂಗೆಯು ವಿಫಲವಾಯಿತು ಎಂದು ಹೇಗೆ ಹೇಳುವಿರಿ.
19. ಕೋಮುವಾದವು ದೇಶದ ಐಕ್ಯತೆಗೆ ಮಾರಕವಾಗಲು ಕಾರಣವೇನು?

ಅಥವಾ

ಮಾನವ ಹಕ್ಕುಗಳ ಪ್ರತಿಪಾದನೆಗಾಗಿ ಭಾರತವು ನಡೆಸುತ್ತಿರುವ ಹೋರಾಟವನ್ನು ವಿವರಿಸಿ.

20. ಪೂರ್ವಾಗ್ರಹಕ್ಕೆ ಕಾರಣವಾಗುವ ತಾರತಮ್ಯಗಳಾವುವು?

ಅಥವಾ

ದೊಂಬಿ ಉಂಟಾಗಲು ಕಾರಣವಾಗುವ ಅಂಶಗಳಾವುವು?

21. ಭಾರತದ ವ್ಯವಸಾಯವು ಮಾನ್ಸೂನ್ ಜೊತೆಯಲ್ಲಿ ಆಡುವ ಜೂಜಾಟವಾಗಿದೆ. ಏಕೆ?
22. ಬಾವಿ ನೀರಾವರಿಯು ಕಾಲುವೆ ನೀರಾವರಿಗಿಂತ ಹೇಗೆ ಭಿನ್ನವಾಗಿದೆ?
23. ಮಾನವ ಸಂಪನ್ಮೂಲದ ಅಭಿವೃದ್ಧಿಗಾಗಿ ಪಂಚಾಯತ್ ರಾಜ್ ಸಂಸ್ಥೆಗಳು ಕೈಗೊಳ್ಳುವ ಕಾರ್ಯಕ್ರಮಗಳನ್ನು ಪಟ್ಟಿಮಾಡಿ.
24. ಮೂರು ಹಂತದ ಗ್ರಾಹಕ ನ್ಯಾಯಾಲಯಗಳನ್ನು ತಿಳಿಸಿ.

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತರಿಸಿ.

3X9=27

25. ಕಾನ್‌ಸ್ಟಾಂಟಿನೋಪಲ್ ನಗರವನ್ನು ಟರ್ಕರು ವಶಪಡಿಸಿಕೊಂಡಿದ್ದರಿಂದಾದ ಪರಿಣಾಮವನ್ನು ವಿಶ್ಲೇಷಿಸಿ.

ಅಥವಾ

ಲಾರ್ಡ್ ವೆಲ್ಲೆಸ್ಲಿಯ ಆಗಮನದಿಂದ ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆ ದೊಡ್ಡ ಪ್ರಮಾಣದಲ್ಲಾಯಿತು. ಈ ಹೇಳಿಕೆಯನ್ನು ಸಮರ್ಥಿಸಿ

26. ಭಾರತದ ಚರಿತ್ರೆಯಲ್ಲಿ 18ನೇ ಶತಮಾನವು 'ರಾಜಕೀಯ ಸಮಸ್ಯೆಗಳ ಶತಮಾನ' ಎಂದೇ ಚಿತ್ರಿಸಲ್ಪಟ್ಟಿದೆ. ಏಕೆ?
27. "ಮಂದಗಾಮಿಗಳ ಬೇಡಿಕೆಗಳು ದೇಶದ ಆರ್ಥಿಕಾಭಿವೃದ್ಧಿಗೆ ಪೂರಕವಾಗಿದ್ದವು." ಪರಿಶೀಲಿಸಿ
28. ಕಾಮನ್‌ವೆಲ್ತ್ ರಾಷ್ಟ್ರಗಳ ಸಂಘದ ಉದ್ದೇಶಗಳೇನು?
29. ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳ ಲಕ್ಷಣಗಳನ್ನು ತಿಳಿಸಿ.

ಅಥವಾ

ಭಾರತದಲ್ಲಿನ ಭೂ ಬಳಕೆಯ ಮಾದರಿಗಳಾವುವು?

30. ನಿರುದ್ಯೋಗದಿಂದ ಉಂಟಾಗುವ ಪರಿಣಾಮಗಳನ್ನು ವಿವರಿಸಿ.
31. ಭಾರತದ ಪೂರ್ವ ಕರಾವಳಿ ಮೈದಾನದ ಸ್ವರೂಪವನ್ನು ವಿವರಿಸಿ.
32. ಸ್ತ್ರೀ ಸಬಲೀಕರಣದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಪಾತ್ರವೇನು?

ಅಥವಾ

ಶ್ರೀಮಂತ ಹಾಗೂ ಬಡ ರೈತರ ನಡುವಿನ ತಾರತಮ್ಯವನ್ನು ಹೋಗಲಾಡಿಸಲು ಕೈಗೊಂಡಿರುವ ಕ್ರಮಗಳಾವುವು?

33. ಬ್ಯಾಂಕ್ ಖಾತೆಯನ್ನು ತೆರೆಯುವುದರಿಂದಾಗುವ ಅನುಕೂಲಗಳೇನು?

ಅಥವಾ

ಜಿಲ್ಲಾ ಕೈಗಾರಿಕಾ ಕೇಂದ್ರಗಳು ಒದಗಿಸುವ ಸೇವೆಗಳಾವುವು?

V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎಂಟು ವಾಕ್ಯಗಳಲ್ಲಿ ಉತ್ತರಿಸಿ.

4X4=16

34. ಎರಡನೆಯ ಕರ್ನಾಟಿಕ್ ಯುದ್ಧವನ್ನು ವಿವರಿಸಿ.
35. ರೈತವಾರಿ ಪದ್ಧತಿಯಿಂದಲೇ ಗರಿಷ್ಠ ಪ್ರಮಾಣದ ಭಾರತೀಯ ರೈತರು ಸಾಲದ ಸುಳಿಗೆ ಸಿಲುಕಿದರು. ಹೇಗೆ?

ಅಥವಾ

"1833ರ ಚಾರ್ಟರ್ ಕಾಯ್ದೆಯು ಭಾರತದ ಒಟ್ಟು ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಿತು." ಈ ಹೇಳಿಕೆಯನ್ನು ಸಮರ್ಥಿಸಿ

36. ಕೋಮುವಾದವನ್ನು ನಿಯಂತ್ರಿಸಬಹುದಾದ ಕ್ರಮಗಳಾವುವು?
37. ಮರುಭೂಮಿ ಮಣ್ಣು ಪರ್ವತದ ಮಣ್ಣಿಗಿಂತ ಹೇಗೆ ಭಿನ್ನವಾಗಿದೆ?

VI. 38. ಭಾರತದ ನಕ್ಷೆಯನ್ನು ರಚಿಸಿ, ಅದರಲ್ಲಿ ಈ ಕೆಳಗಿನವುಗಳನ್ನು ಗುರುತಿಸಿ.

1+4=5

- ಎ) ಸೇಲಂ ಬಿ) ವಿಶಾಖಪಟ್ಟಣ ಸಿ) ಕಾನ್ಪುರ ಡಿ) ತಾರಾಪುರ

ಮಾದರಿ ಪ್ರಶ್ನೆ ಪತ್ರಿಕೆ - 5

ಸಮಯ: 3:15 ಗಂಟೆ

ವಿಷಯ: ಸಮಾಜ ವಿಜ್ಞಾನ

ಅಂಕಗಳು: 80

I. ಈ ಕೆಳಗಿನ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಿದ್ದು, ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 1X8=8

1. ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟಕ್ಕೆ ಸೇರ್ಪಡೆಯಾದ ವರ್ಷ
 ಎ) 1949 ಬಿ) 1947 ಸಿ) 1948 ಡಿ) 1950
2. ಹಿಟ್ಲರ್ 'ಗೊಬೆಲ್ಸ್' ಎಂಬ ಮಂತ್ರಿಯನ್ನು ನೇಮಕ ಮಾಡಿದ್ದನು. ಏಕೆಂದರೆ
 ಎ) ಜನಾಂಗೀಯ ದ್ವೇಷ ಹರಡಲು ಬಿ) ಗಲಭೆ ಸೃಷ್ಟಿಸಲು ಸಿ) ಹೊಲೊಕಾಸ್ಟ್‌ಗಾಗಿ ಡಿ) ಕಾನ್ಸೆಂಟ್ರೇಷನ್ ಕ್ಯಾಂಪ್‌ಗಾಗಿ
3. ಬಳಕೆದಾರರಿಂದ ಹೆಚ್ಚಿನ ಲಾಭಗಳಿಸುವ ಧೋರಣೆ
 ಎ) ಭ್ರಷ್ಟಚಾರ ಬಿ) ಲಾಭಕೋರತನ ಸಿ) ವಂಚನೆ ಡಿ) ಕಳ್ಳಸಾಗಾಣಿಕೆ
4. ವಿಶೇಷ ಪರಿಣತಿಯಿಂದಾಗಿ ಕೈಗಾರಿಕೋದ್ಯಮಗಳು ಬೆಳೆದುದರಿಂದಾದ ಪರಿಣಾಮ
 ಎ) ನಿರುದ್ಯೋಗ ಹೆಚ್ಚಳ ಬಿ) ಬಡತನ ನಿರ್ಮೂಲನೆ ಸಿ) ಪರಿಸರ ನಾಶ ಡಿ) ವ್ಯಾಪಾರ ವಾಣಿಜ್ಯ ಹೆಚ್ಚಳ
5. ಪುನರ್ ಬಳಕೆ ಮಾಡಬಹುದಾದ ಶಕ್ತಿ ಮೂಲಗಳಿಗೆ ಉದಾಹರಣೆ
 ಎ) ಜೈವಿಕ ಅನಿಲ ಬಿ) ಕಲ್ಲಿದ್ದಲು ಸಿ) ಪೆಟ್ರೋಲಿಯಂ ಡಿ) ಅಣು ಶಕ್ತಿ
6. ಜಿ ಪಿ ಎಸ್ ವ್ಯವಸ್ಥೆಗೆ ಇರುವ ಮತ್ತೊಂದು ಹೆಸರು
 ಎ) ಜಿ ಐ ಎಸ್ ಬಿ) ರಿಸ್ಪೀವರ್ ಸಿ) ಪಾತ್ ಫೈಂಡರ್ ಡಿ) ಗೂಗಲ್ ಮ್ಯಾಪ್
7. ಎಲ್ಲರನ್ನು ಒಳಗೊಂಡ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಿದ ಪಂಚ ವಾರ್ಷಿಕ ಯೋಜನೆ
 ಎ) ಮೊದಲನೆಯ ಯೋಜನೆ ಬಿ) ಐದನೇ ಯೋಜನೆ ಸಿ) ಹನ್ನೊಂದನೆಯ ಯೋಜನೆ ಡಿ) ಹತ್ತನೇ ಯೋಜನೆ
8. ಉದ್ಯಮಿಯು ತನ್ನ ಉದ್ಯಮವನ್ನು ಸ್ಥಾಪಿಸಲು ಕೈಗೊಳ್ಳುವ ಕ್ರಿಯೆ
 ಎ) ವ್ಯವಹಾರ ಬಿ) ವ್ಯಾಪಾರ ಸಿ) ಉದ್ಯಮಶೀಲತೆ ಡಿ) ಸೃಜನಶೀಲತೆ

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. 1X8=8

9. 1953ರಲ್ಲಿ ಸರ್ಕಾರವು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ಏಕೆ ರಚಿಸಿತು?
10. ಇಂಗ್ಲೆಂಡ್ ಭಾರತೀಯರಿಗೆ ನೀಡಿದ ಸ್ವಾತಂತ್ರ್ಯ ನೀಡುವ ವಾಗ್ದಾನವನ್ನು ಉಳಿಸಿಕೊಳ್ಳಲಿಲ್ಲ. ಸ್ಪಷ್ಟಪಡಿಸಿ
11. ವಿಶ್ವದಲ್ಲಿರುವ ಸಾರ್ವಭೌಮ ರಾಷ್ಟ್ರಗಳೆಷ್ಟು?
12. ಮಕ್ಕಳ ಸಹಾಯವಾಣಿ ಸಂಖ್ಯೆ ಯಾವುದು?
13. ಹೆಣ್ಣಿನ ಅಪಮೌಲ್ಯೀಕರಣಕ್ಕೆ ಯಾವುದು ಕಾರಣವಾಗುತ್ತದೆ?
14. ಭೂಮಿಯ ಒಡಲಲ್ಲಿ ಒತ್ತಡ ಹೆಚ್ಚಾಗಲು ಕಾರಣವೇನು?
15. ವಿತ್ತೀಯ ಕೊರತೆಯನ್ನು ಸೂತ್ರ ರೂಪದಲ್ಲಿ ಹೇಗೆ ವ್ಯಕ್ತಪಡಿಸಬಹುದು?
16. ಹರ್ಷನು ತನ್ನ ಸ್ನೇಹಿತನ ಖಾತೆಗೆ ಮಾತ್ರವೇ ಜಮೆಯಾಗುವಂತೆ ಚೆಕ್ ನೀಡಬೇಕಾಗಿದೆ. ಅದಕ್ಕೆ ಯಾವ ರೀತಿಯ ಚೆಕ್ ನೀಡಬೇಕು?

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 2X8=16

17. ಬ್ರಹ್ಮ ಸಮಾಜದ ಬೋಧನೆಗಳನ್ನು ಪಟ್ಟಿಮಾಡಿ.
18. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆರ್ಥಿಕ ಅಂಶಗಳು ಹೇಗೆ ಕಾರಣವಾದವು?
19. ಭಾರತದಲ್ಲಿ ಆರ್ಥಿಕ ಅಸಮಾನತೆಗೆ ಕಾರಣಗಳೇನು?

ಅಥವಾ

- ಶಸ್ತ್ರಾಸ್ತ್ರ ಪೈಪೋಟಿಯಿಂದಾಗುವ ಪರಿಣಾಮಗಳಾವುವು?
20. ತಾರತಮ್ಯದಿಂದ ಉಂಟಾದ ಪೂರ್ವಗ್ರಹದ ಪರಿಣಾಮಗಳೇನು?

ಅಧವಾ

ಮಹಿಳಾ ಸ್ವ-ಸಹಾಯ ಸಮೂಹಗಳ ಪ್ರಾಮುಖ್ಯತೆಯನ್ನು ವಿವರಿಸಿ.

21. ಭಾರತದಲ್ಲಿನ ಮಳೆಯ ಹಂಚಿಕೆಯ ವಿಭಾಗಗಳಾವುವು?
22. ಮಳೆಕೊಯ್ಲು ಮೂಲಕ ನೀರಿನ ಸಂಗ್ರಹಣೆಯನ್ನು ಹೇಗೆ ಮಾಡಬಹುದು?
23. ವಿಕೇಂದ್ರೀಕರಣದಿಂದಾಗುವ ಅನುಕೂಲಗಳಾವುವು?
24. ಮಾರ್ಚ್ 15 ಅನ್ನು ವಿಶ್ವ ಗ್ರಾಹಕ ದಿನ ಎಂದು ಆಚರಿಸಲು ಕಾರಣವೇನು?

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತರಿಸಿ.

3X9=27

25. ಭಾರತಕ್ಕೆ ಹೊಸ ಜಲಮಾರ್ಗ ಶೋಧನೆಗೆ ಕಾರಣವಾದ ಅಂಶಗಳನ್ನು ಚರ್ಚಿಸಿ.

ಅಧವಾ

ಮೊದಲನೇ ಆಂಗ್ಲೋ-ಮರಾಠ ಯುದ್ಧಕ್ಕೆ ಕಾರಣ ಮತ್ತು ಪರಿಣಾಮಗಳನ್ನು ವಿಶ್ಲೇಷಿಸಿ.

26. ಮೈಸೂರಿನ ದಿವಾನರಾಗಿ ಕೆ. ಶೇಷಾದ್ರಿ ಐಯ್ಯರ್‌ರವರ ಸಾಧನೆಗಳೇನು?
27. "ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸರ ಪಾತ್ರವು ಒಂದು ದಿಟ್ಟ ಮೈಲಿಗಲ್ಲು." ಸಮರ್ಥಿಸಿ
28. ವಿಶ್ವಸಂಸ್ಥೆಯ ಸಾಧನೆಗಳನ್ನು ವಿವರಿಸಿ.
29. ಅರಣ್ಯಗಳೆಂದರೇನು? ಅರಣ್ಯಗಳ ಮೇಲೆ ಪ್ರಭಾವ ಬೀರುವ ಅಂಶಗಳಾವುವು?

ಅಧವಾ

ಭತ್ತ ಬೆಳೆಯಲು ಅವಶ್ಯಕವಿರುವ ಭೌಗೋಳಿಕ ಅಂಶಗಳಾವುವು?

30. ಅಸಂಘಟಿತ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆಗಳಾವುವು?
31. ಪರ್ಯಾಯ ಪ್ರಸ್ಥಭೂಮಿಯು ಹೊಂದಿರುವ ವ್ಯಾಪ್ತಿಯನ್ನು ತಿಳಿಸಿ.
32. ಸ್ವಾತಂತ್ರ್ಯಾನಂತರ ಸರ್ಕಾರವು ಅನುಸರಿಸಿದ ಅಭಿವೃದ್ಧಿ ತಂತ್ರಗಳಿಂದಾದ ಪರಿಣಾಮವೇನು?

ಅಧವಾ

ಪಂಚವಾರ್ಷಿಕ ಯೋಜನೆಗಳ ಸಾಧನೆಗಳನ್ನು ವಿವರಿಸಿ.

33. ಬ್ಯಾಂಕ್ ಖಾತೆಯನ್ನು ತೆರೆಯುವ ವಿವಿಧ ಹಂತಗಳನ್ನು ತಿಳಿಸಿ.

ಅಧವಾ

ಆರ್ಥಿಕಾಭಿವೃದ್ಧಿಯಲ್ಲಿ ಉದ್ಯಮಿಯ ಪಾತ್ರವೇನು?

V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎಂಟು ವಾಕ್ಯಗಳಲ್ಲಿ ಉತ್ತರಿಸಿ.

4X4=16

34. ಭಾರತದಲ್ಲಿ ಫ್ರೆಂಚರ ಏಳಿಗೆಯನ್ನು ವಿವರಿಸಿ.
35. ಬ್ರಿಟಿಷರ ಕಂದಾಯ ನೀತಿಯಿಂದಂಟಾದ ಪರಿಣಾಮಗಳೇನು?

ಅಧವಾ

1919 ಭಾರತ ಸರ್ಕಾರದ ಕಾಯ್ದೆಯು ಜಾರಿಗೊಳಿಸಿದ ಸುಧಾರಣೆಗಳನ್ನು ವಿಶ್ಲೇಷಿಸಿ.

36. ಪ್ರಾದೇಶಿಕವಾದವನ್ನು ನಿವಾರಿಸಲು ಇರುವ ಸಂವಿಧಾನಾತ್ಮಕ ಪರಿಹಾರಗಳಾವುವು?
37. ಮಣ್ಣಿನ ಸವೆತಕ್ಕೆ ಕಾರಣ ಹಾಗೂ ಅದರ ಪರಿಣಾಮಗಳನ್ನು ವಿಶ್ಲೇಷಿಸಿ.

VI. 38. ಭಾರತದ ನಕ್ಷೆಯನ್ನು ರಚಿಸಿ, ಅದರಲ್ಲಿ ಈ ಕೆಳಗಿನವುಗಳನ್ನು ಗುರುತಿಸಿ.

1+4=5

- ಎ) ಬೆಂಗಳೂರು ಬಿ) ರೂರ್ಕೆಲಾ ಸಿ) ದೆಹಲಿ ಡಿ) ಅನಂತಪುರ

ವೈಶಿಷ್ಟ್ಯದಳು

- ◆ 5 ಮಾಸಲ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡಿದೆ.
- ◆ ವಾರ್ಷಿಕ ಪರೀಕ್ಷೆಯ ಅತ್ಯಂತ ನಿರೀಕ್ಷಿತ ಪ್ರಶ್ನೆಗಳಿರಿಸ ಕೂಡಿದೆ.
- ◆ ವಾರ್ಷಿಕ ಪರೀಕ್ಷೆಯ ಸಿದ್ಧತೆಗೆ ಅತ್ಯಂತ ಸಹಕಾರಿಯಾಗಿದೆ.
- ◆ ಗುಣಮಟ್ಟದ ಫಲಿತಾಂಶಕ್ಕೆ ಸೂರಕವಾಗಿದೆ.
- ◆ ಕೆ.ಎಸ್.ಇ.ಎ.ಇ. ಯು ಪ್ರಶ್ನೆ ಪತ್ರಿಕೆಯು ಸ್ವರೂಪಕ್ಕುಗುಣವಾಗಿ ರಚಿಸಲಾಗಿದೆ.

ರುದ್ರೇಶ ಕೆ.ಎಸ್.

ಸರ್ಕಾರಿ ಪ್ರೌಢಶಾಲೆ ಸಂಕೀರ್ಣ, ಮಗಣಿ ತಾ. ರಾಮನಗರ ಜಿಲ್ಲೆ.